


 <p><b>ಬ್ರೀಥ್ ಈಜಿಯು ಕುಗರ್ ಫೀ ಮಾತ್ರೆಗಳು</b> ಪ್ರತಿಪಾತ್ರಿ 2, ದಿನಕ್ಕೆ 2 ಬಾರಿ ಊಟದ ನಂತರ.</p>	 <p>400g 200g</p>
 <p><b>ಬ್ರೀಥ್ ಈಜಿಯು ಸಿರಪ್</b> ಪ್ರತಿಪಾತ್ರಿ 1 ಟೇಬಲ್ ಚಮಚ, ದಿನಕ್ಕೆ ಮೂರು ಬಾರಿ ಊಟದ ನಂತರ.</p>	<p><b>ಬ್ರೀಥ್ ಈಜಿಯು ಹರಳುಗಳು</b> ಪ್ರತಿಪಾತ್ರಿ 1 ಟೇಬಲ್ ಚಮಚ, ದಿನಕ್ಕೆ 2 ಬಾರಿ ಊಟದ ನಂತರ.</p>
<p>100% ಸ್ವಾಭಾವಿಕ   ರಕ್ತಸಾಮಾಧಿಕಗಳು ಇಲ್ಲ   ಅಡ್ಡ ಪರಿಣಾಮಗಳು ಇಲ್ಲ   ಇತರ ಔಷಧಿಗಳೊಂದಿಗೆ ವ್ಯತಿರಿಕ್ತ ಪ್ರತಿಕ್ರಿಯೆಗಳು ಇಲ್ಲ  </p>	

ಇದೊಂದು ವಿಷಾದಕರ ಸತ್ಯ ಜನರು ತಮ್ಮ ಚಿಕಿತ್ಸೆಯನ್ನು ಅದು ಪರಿಣಾಮಕಾರಿಯಾಗಲು ಬೇಕಾದ ಸಮಯಕ್ಕೆ ಮುಂಚಿತವಾಗಿಯೇ ನಿಲ್ಲಿಸಿಬಿಡುತ್ತಾರೆ. ದೀರ್ಘಕಾಲದ ಉಸಿರಾಟ ಸಮಸ್ಯೆ ಇರುವ ಜನರು ಸಹ ಈ ತಪ್ಪುಮಾಡುತ್ತಾರೆ.

ದೀರ್ಘಕಾಲದ ಉಸಿರಾಟ ಸಮಸ್ಯೆಗಳೊಂದಿಗೆ ಹೋರಾಡಲು ಬ್ರೀಥ್ ಈಜಿಯು, ಪ್ರಾಯಶಃ ಅತ್ಯಂತ ಪ್ರಬಲ ಮತ್ತು ಪರಿಣಾಮಕಾರಿಯಾದ ಆಯುರ್ವೇದ ಮಿಶ್ರಣ. ಇದು ಶ್ವಾಸಕೋಶ ವ್ಯೂಹದಲ್ಲಿ ದಾಳಿಯನ್ನುಂಟುಮಾಡುವ ಕಲ್ಮಶಗಳನ್ನು ತೆಗೆಯುವ ಮೂಲಕ ಕೆಲಸ ಮಾಡುತ್ತದೆ. ಇದು ರಕ್ತಣು ಮತ್ತು ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಹಾಗೂ ಇದು ಶ್ವಾಸಕೋಶದ ನಳಿಕೆಯಲ್ಲಿ ಇರುವರೆಗೆ ಅಗಿರಬಹುದಾದ ಹಾನಿಯನ್ನು ವಾಸಿ ಮಾಡುತ್ತದೆ. ಇದು ಪರಿಣಾಮಕಾರಿಯಾಗಲು, ಸಲಹೆ ಮಾಡಲಾಗಿರುವ ಬ್ರೀಥ್ ಈಜಿಯು ಡೋಸೇಜನ್ನು ನೀವು ಕನಿಷ್ಠ 6 ತಿಂಗಳವರೆಗೆ ತೆಗೆದುಕೊಳ್ಳಬೇಕು.

ಇಂದು ಉಸಿರಾಟದ ಸಮಸ್ಯೆ ಇರುವ ಲಕ್ಷಾಂತರ ಜನರು ಬ್ರೀಥ್ ಈಜಿಯನ್ನು ನಂಬಿದ್ದಾರೆ. ಇದು 22 ವರ್ಷಗಳಿಂದ ಪರಿಶೀಲಿಸಲ್ಪಟ್ಟಿದೆ. ಇದನ್ನು ಪ್ರಯತ್ನಿಸಿ. ನೀವು ಸಹ ಇದನ್ನು ನಂಬುವಿರಿ.

# ದೀರ್ಘಕಾಲದ ಉಸಿರಾಟ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಯಾಗಿ ನೀವು ಕೂಡ ಇದೇ ತಪ್ಪು ಮಾಡುತ್ತಿದ್ದೀರಾ?



ಪರಿಣಾಮಕಾರಿ ಡೋಸೇಜ್  
**6 ತಿಂಗಳು**

ಪಂಕಜಕಸ್ತೂರಿ ಬ್ರೀಥ್ ಈಜಿಯು ಹೆಲ್ಪ್ ಲೈನ್ | ನೀವು ಬಳಲುತ್ತಿರುವ ಉಸಿರಾಟದ ಸಮಸ್ಯೆ ಕುರಿತು ನಿಮ್ಮಲ್ಲಿ ಏನಾದರು ಪ್ರಶ್ನೆಗಳಿದ್ದರೆ, ನೀವು ದಯವಿಟ್ಟು ನಮ್ಮ ಹೆಲ್ಪ್ ಲೈನ್ ನನ್ನು 0471 2320487 ನಲ್ಲಿ ಸಂಪರ್ಕಿಸಬಹುದು. (Mon to Sat-10am to 5pm).